

ಶ್ರೀಃ

ಶ್ರೀಮತೇ ನಿಗಮಾಂತಮಹಾದೇಶಿಕಾಯ ನಮಃ

ಶ್ರೀಮಾನ್ ವೇಂಕಟನಾಥಾರ್ಯಃ ಕವಿತಾರ್ಕಿಕಕೇಸರೀ |  
ವೇದಾಂತಾಚಾರ್ಯವರ್ಯೋ ಮೇ ಸನ್ನಿಧತ್ತಾಂ ಸದಾ ಹೃದಿ ||

ಶೀರಾತೂಫ್ಪಲ್ ತಿರುವೇಂಗಡಮುಡೈಯಾರ್ ಆರುಳಿಚ್ಚೆಯ್

|| ಚರಮಶ್ಲೋಕಚ್ಚುರುಕ್ಕು ||

*This document\* has been prepared by*

**Sunder Kidambi**

*with the blessings of*

ಶ್ರೀ ರಂಗರಾಮಾನುಜ ಮಹಾದೇಶಿಕರ್

His Holiness *śrīmad āṇḍavan* of *śrīraṅgam*

---

\*This was typeset using skt, L<sup>A</sup>T<sub>E</sub>X, Itrans, and the Baraha font.

ಶ್ರೀಃ

ಶ್ರೀಮತೇ ರಾಮಾನುಜಾಯ ನಮಃ

ಶ್ರೀಮತೇ ನಿಗಮಾಂತ ಮಹಾದೇಶಿಕಾಯ ನಮಃ

॥ ಚರಮಶ್ಲೋಕಚುರುಕ್ಕು ॥

ಶೀರೊನ್ನು ತೂಪ್ಪುಲ್ ತಿರುವೇಂಗಡಂ ಉಡೈಯರ್  
ಪಾರೊನ್ನು ಚೊನ್ನು ಪಱಿವೊಳಿಯುಳ್ - ಓರೊನ್ನು  
ತಾನೇ ಅಮೈಯಾದೋ ತಾರಣಿಯಿಲ್ ವಾಱ್‌ವಾಕ್ಕು  
ವಾನೇಱಿ ಪ್ಪೋಮಳವುಂ ವಾಱ್‌ವು

‡ಕಲ್ಲಾರ್ ಅಗಲುಂ ಕರುಮಮುಂ ಇಾನಮುಂ ಕಾದಲುಂ \* ಮಱ್ಱು  
ಎಲ್ಲಾ ನಿಲೈಗಳುಕ್ಕೇಱ್ಱು \* ವಿದಿತ್ತ ಕಿರಿಶೈಗಳುಂ \*  
ವಲ್ಲಾರ್ ಮುಯಲ್ಗ \* ವಲಿಯಿಱಂದಾರ್ ಎನ್ ತನೈ ತ್ತೊಱುಗೆನ್ನು \*  
ಎಲ್ಲಾ ತ್ತರುಮಂ ಉರೈತ್ತವ್ \* ಇನ್ನಡಿ ಶೇರಂದನಮೇ (೧)

ವೆಱುಮೈ ಉಣರಂದದು ಮುನ್ನಿಟ್ಟು \* ವೇಱಂಗಂ ಇಲ್ಲೈಯೆನ \*  
ಕುಱಿಯವ್ ಇನ್ನಱವೆಟ್ಟು \* ಕ್ಕುಱಿತ್ತಿಡುಂ ಕೋಣೈ ತುಱಂದು \*  
ಉಱುಮಯ್ ಅತ್ತಿರಮೆನ್ನ \* ಪ್ಪೊಱಾನಿಲೈ ಓರಂದಿಡ ಓರ್ \*  
ಅಱನೇಱಿ ಅನ್ನುರೈತ್ತಾ \* ಅಱಿಯಾ ಅಱಮಾಯಿನನೇ (೨)

ವಾರಿದಿ ವಿಟ್ಟು \* ಮಲಮಗಳೋಡು ಮದುರೈ ವಂದು \*  
ಬಾರದ ವೆಂಜಮರ್ \* ಪಾಮಗಳ್ ಬಾರಂ ಶೆಗವುಗಂದು \*  
ಶಾರದಿಯಾಯ್ ಮುನ್ನು ತೂದನುಮಾಯ್ \* ತ್ತಳರುಂ ವಿಶಯ್ \*  
ತೇರದಿಲ್ ನಿನ್ವವನೈ \* ತ್ತೇಱ್ಱಿನಾನ್ ತಿಱಂ ಆಯಿನಮೇ (೩)

ತನ್ನರುಳಾಲ್ ಪೆಱುಂ ಶಾದನಂ \* ಶಾದರ್ಗ್ ಎನ್ನಿವಱ್ಱೈ  
ತ್ತನ್ನುಡ್ ಎಣ್ಣುದಲ್ ನೀಂಗ \* ತ್ತನಿತ್ತೊರು ಶಾದನಮಾಯ್ \*

**Attention:** Please note that the letters ಱ and ಱ denote  $\mu$  and  $\eta$  respectively, in Tamil. Also note that ಱ್ಱ sounds almost like ಱ್ರ , ಱ್ಱೈ like ಱ್ರೈ , and so on. The consonant-cluster ಱ್ಱ is pronounced somewhere between ಱ್ರ and ಱ್ರ್ಱ. It is, however, colloquially acceptable to pronounce the clusters ಱ್ಱ and ಱ್ಱ್ಱ as ತ್ತ and ಱ್ಱ, respectively.

ಪೂರ್ ಅರುಳೋಡುಂ ಅಪ್ಪೂಮಗಳೋಡುಂ \* ಪುಗಟ ನಿನ್ನ \*  
ಇನ್ನುರೈ ಈಶನೈಯೇ \* ಏಗಂ ಎಣ್ಣ ಇಶೈಂದನಮೇ (೪)

ಊನಿಲ್ ಇಣೈತ್ತುಟಲ್ ವಿಕ್ಕುಂ \* ವಿನೈ ಕ್ಕಡಲುಳ್ ವಿಱುಂದ \*  
ಯಾನ್ ಎನದಾನ ಗುಣಂಗಳ \* ಎನಕ್ಕಿಶೈ ನಲ್ಲಱಿಯುಂ \*  
ತಾನ್ ಉದವಿ ತ್ತನೈ ತ್ತಂದಿಡ ನಿನ್ನ \* ತನಿತ್ತರುಮಂ \*  
ನಾನ್ ಇನಿ ವೇಱೋರ್ ಪರಂ \* ನಣುಗಾವಗೈ ನಲ್ಲಿಯದೇ (೫)

ಕಡುವಿನೈ ನಾವೈಱುಂ \* ಪೇಱ್ಱೈ ತ್ತಗೈಂದಮೈ ಕಂಡು ನಮ್ಮೇಲ್ \*  
ತೊಡೈ ವಿಲಗಾಮಲ್ ಇಶೈಂದು \* ಒರುಕಾಲಂ ತುಣಿವುಡನೇ \*  
ಉಡೈಮೈ ಅಡೈಕ್ಕಲಮಾಗ \* ಅಡೈಕ್ಕುಂ ಉಗಪ್ಪದನಾಲ್ \*  
ಅಡೈಯೆನ ಎನ್ನುರೈತ್ತಾನ್ \* ಅಡೈವಿತ್ತನನ್ ತನ್ನಡಿಯೇ (೬)

ಕಾನೆನ್ನ ವೇದಂಗಳ \* ಕಾಕ್ಕುಂ ಪರನೆನ್ನು ಕಾಟ್ಟು ನಿನ್ನೋನ್ \*  
ತಾನೆನ್ನಱಿಯಗಿಲಾರ್ಕ್ಕು \* ಅಱಿವಿಕ್ಕುಂ ತನಿತ್ತಿಱಲೋನ್ \*  
ವಾನ್ ಒನ್ನಿನಾರೊಡು \* ಮಾನಿಡನ್ ಎನ್ನ ಅವತರಿಪ್ಪಾನ್ \*  
ನಾನೆನ್ನ ನಂ ತಿರುಮಾಲ್ \* ನಮ್ಮೈ ನಱ್ಪದಂ ಶೇರ್ತ್ತಿಡುಮೇ (೭)

ತನ್ನಿಲೈ ಕಾಟ್ಟಿ \* ತ್ತನಿಮೈ ಉಗಂದು ತನಿತ್ತಗವಾಲ್ \*  
ಅನ್ನಿಲೈ ತೀರ ಅಡೈಕ್ಕಲಂ ಕೊಂಡು \* ಅಡಿಶೇರ್ತ್ತಿಡವೇ \*  
ಪನ್ನಿಲೈ ಮೂಲ ಎಱುತ್ತಿಲುಂ \* ಪಾಂಡವನ್ ತೇರ್ದನಿಲುಂ \*  
ಮುನ್ನಿಲೈ ಕೊಂಡ ಪಿರಾನ್ \* ಎಮ್ಮೈ ಮುನ್ನಿಲೈ ಕೊಂಡನನೇ (೮)

ಕಾಡುಗಳೋ ನರಗೋ \* ಕಡಿದಾಂ ಕರಳ ತ್ತಿರಳೋ \*  
ಶೂಡುವಿಡಾ ಅನಲೋ \* ತೊಲೈಯಾ ನಿಲೈ ನಳ್ಳಿರುಳೋ \*  
ಶಾಡುಪಡ ಚ್ಚರಣಾಲ್ \* ಅನ್ನು ಶಾಡಿಯ ಶಾರತಿಯಾರ್ \*  
ವೀಡು ಶೆಯ್ವಿತ್ತು ನಮ್ಮೈ \* ವಿಡುವಿಕ್ಕಿನ್ ಪಾವಂಗಳೇ (೯)

‡ಶೆನ್ನುಯರ್ ವಾನ್ ಅಮರ್ಂದು \* ಅವ್ವಡಿಯಾರುಡನ್ ಶೇರ್ಂದಿಡವೇ \*  
ಇನ್ನೆನಿಲ್ ಇನ್ನು \* ನಾಳೈ ಎನಿಲ್ ನಾಳೈ ಇನಿಚ್ಚೆಱ್ಱೆಂದು \*  
ನಿನ್ನ ನಿಲೈ ನಿನ್ ಅನೈತ್ತು ವಿನೈಯುಂ \* ನಿನ್ ವಿಟ್ಟಗಲ \*  
ಕನ್ನಿ ವಿಡುಪ್ಪನ್ ಎನ್ನಾನ್ \* ಕರುತ್ತಾಲ್ ನಮ್ಮೈ ಕ್ಕಾತ್ತಿಡುಮೇ (೧೦)

‡ಅಱಿವುಂ ಅನೈತ್ತುಂ ಇಲಾ ಅಡಿಯೋಮೈ \* ಅಡೈಕ್ಕಲಂ ಕೊಂಡು \*  
ಉಱವೆನ ನಿನ್ನದೇಲಾಂ \* ಉಱವೇ ನಿನ್ನ ತಾನ್ ಎಮಕ್ಕಾಯ್ \*  
ಮಱು ಪಿಱವಿ ತ್ತುಯರ್ ವಾರಾವಗೈ \* ಮನಂ ಕೊಂಡಗಲಾ \*  
ಇಱೈಯವನ್ ಇನ್ನರುಳಾಲ್ \* ಎಂಗಳ್ ಶೋಗಂ ತವಿತ್ತನನೇ (೧೧)

|| ಶೀರಾರ್ತೂಪ್ಪುಲ್ ತಿರುವೇಂಗಡಮುಡೈಯಾನ್ ತಿರುವಡಿಗಳೇ ಶರಣಂ ||